



ಉಸೇನ್ ಬೋಲ್ಟ್



ಸ್ವಿಯರ್‌ಮನ್ ತರಹದ ಅಥ್ಲೀಟ್‌ಗಳಿಗೆ ಇದೇ ಜುಲೈನಲ್ಲಿ ಒಲಿಂಪಿಕ್ಸ್ ನಡೆದರೆ ಸೇಣಸುವುದು ಕಷ್ಟ ಎಂದು ಕೂಡ ಅನಿಸಿತ್ತು. ಇಷ್ಟರ ಮಧ್ಯೆಯೂ ಜೀವ ಉಳಿದರೆ ತಾನೆ ಎಲ್ಲ ಸ್ಪರ್ಧೆಗಳು ಎಂಬ ಸಮಾಧಾನದ ಭಾವ ಅವರದ್ದಾಗಿದೆ.

ಫೆಬ್ರುವರಿ 29ರಂದು ನಡೆದ ಒಲಿಂಪಿಕ್ಸ್ ಮ್ಯಾರಥಾನ್ ಟ್ರಯಲ್ಸ್‌ನಲ್ಲಿ ಎರಡನೇ ಸ್ಥಾನ ಪಡೆದ ಅಮೆರಿಕದ ಓಟಗಾರ್ತಿ ಮೊಲ್ಲಿ ಸೀಡೆಲ್ ಅವರಿಗೂ ಇನ್ನೂ ಒಂದು ವರ್ಷ ಸ್ಪರ್ಧೆಗಾಗಿ ಕಾಯಬೇಕಾಗಿದೆಯಲ್ಲ ಎಂದು ಬೇಸರವಾಗಿದ್ದು ನಿಜ. ಹಾಗೆಂದು ಅವರು ಕೊರಗುತ್ತಾ ಕೂತಿಲ್ಲ. 'ಒಂದು ವೇಳೆ ಹೆಚ್ಚೆ ಬಿದ್ದು ಈ ವರ್ಷವೇ ಸ್ಪರ್ಧೆ ನಡೆಸಿದ್ದಿದ್ದರೆ ಒಲಿಂಪಿಕ್ಸ್‌ನ ತೂಕವೇ ಕಡಿಮೆ ಆಗುತ್ತಿತ್ತು. ಅತ್ಯುತ್ತಮ ಸ್ಪರ್ಧೆ ಇರುವ ಟೂರ್ನಿ ಇದು. ಅದು ಯಾವುದೇ ಕಾರಣಕ್ಕೂ ಮುಕ್ತಾಗಬಾರದು. ನಾನು ಜೀವನವಿಡೀ ಒಲಿಂಪಿಕ್ಸ್ ಸ್ಪರ್ಧೆಗೇದೇ ಕಾದಿರುವವರ ಪೈಕಿ. ಹಾಗೆಂದು ಅದು ನಾನೊಬ್ಬನೇ ಅಲ್ಲವಲ್ಲ; ನನ್ನಂತೆ ಎಷ್ಟೋ ಜನ ಉಸಿರು ಬಿಗಿಹಿಡಿದವರೇ ಅಲ್ಲವೇ? ಇನ್ನೂ ಒಂದು ವರ್ಷ ಕಾಯೋಣ. ಮತ್ತೆ ಅದೇ ಸ್ಪರ್ಧಾಭಾವ ಮರುಕಳಿಸುವುದರಲ್ಲಿ ಅನುಮಾನವಿಲ್ಲ'

←
ಮೊಲ್ಲಿ ಸೀಡೆಲ್

ಎಂಬ ಆಶಾವಾದ ಅವರದು. ಪುರುಷರ ಓಟದ ಟ್ರಯಲ್ಸ್‌ನಲ್ಲಿ ಮೊದಲಿಗಾರಾದ, ಅವರದ್ದೇ ದೇಶದ ಗ್ಯಾಲೆನ್ ರುಪ್ ನಾಲ್ವನೇ ಒಲಿಂಪಿಕ್ಸ್‌ಗೆ ಅಣಿಯಾಗಿರುವುದರಿಂದ ಅವರ ಮಾತೂ ತೂಕದ್ದೇ ಆಗಿದೆ: 'ಜಾಗತಿಕ ಆರೋಗ್ಯ, ಸುರಕ್ಷತೆ ಮುಖ್ಯ. ಮಿಕ್ಕಿದ್ದೆಲ್ಲ ಆಮೇಲೆ!'

ಡಬಲ್ ಒಲಿಂಪಿಕ್ ಸೂಪರ್-ಹೆವಿವೇಟ್ ಜೂಡೋ ಚಾಂಪಿಯನ್, ಫ್ರಾನ್ಸ್‌ನ ಟೆಡ್ಡಿ ರೈನರ್ ಅವರಿಗೆ ಮುಂದಿನ ತಿಂಗಳು 31 ತುಂಬಲಿದೆ. 'ಸದ್ಯಕ್ಕೆ ಜಗತ್ತು ಇನ್ನೊಂದು ಪ್ರಮುಖ ಹೋರಾಟದಲ್ಲಿ ಗೆಲ್ಲಬೇಕಿದೆ' ಎಂಬ ಅವರ ಪ್ರತಿಕ್ರಿಯೆ ಅರ್ಥಪೂರ್ಣ.

200 ಮೀಟರ್ ಓಟದಲ್ಲಿ ವಿಶ್ವ ಚಾಂಪಿಯನ್ ಆಗಿರುವ, ಬ್ರಿಟನ್‌ನ ಕೃಷ್ಣಸುಂದರಿ ಡಿನಾ ಅಷರ್ ಸ್ವಿತ್ 'ಮನೆಯಲ್ಲೇ ಇರಿ, ಸುರಕ್ಷಿತವಾಗಿರಿ' ಎಂಬ ಸಂದೇಶ ಹಾಕಿ, ತಾವು ಓಡುತ್ತಿರುವ ಫೋಟೊವನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ. ಅವರದ್ದೇ ದೇಶದ ಟಾಮ್ ಡಲೇ ಡೈವಿಂಗ್‌ನಲ್ಲಿ ಎರಡು ಒಲಿಂಪಿಕ್ಸ್‌ಗಳಲ್ಲಿ ಪದಕ ಗೆದ್ದವರು. 'ಇನ್ನೂ ಒಂದು ವರ್ಷದ ನಂತರ ನನ್ನ ದೇಹಕ್ಕೆ ಹೆಚ್ಚು ವಯಸ್ಸಾಗುತ್ತದೆ. ಆದರೆ, ಜನ ಸುರಕ್ಷಿತವಾಗಿದ್ದರೆ ತಾನೆ ಎಲ್ಲವೂ ಸಾಧ್ಯ' ಎಂದು ಬೇಸರ ಬೆರೆತ ಮಾತನ್ನು ದಾಟಿಸಿದ್ದಾರೆ.

ಒಲಿಂಪಿಕ್ಸ್ ಕ್ರೀಡಾಪಟುಗಳ ಮಹಾಕನಸು. ಬಾಲ್ಯದಿಂದಲೇ ಅದಕ್ಕಾಗಿ ಬದುಕನ್ನು ಮುಡಿಪಾಗಿಟ್ಟು, ಬಯಲು ಆಲಯದೊಳಗೆ ಅಭ್ಯಸಿಸುತ್ತಾ ಆಕಾಶಕ್ಕೆ ಕೈಚಾಚುವ ವಿರಾಭಿಮಾನಿಗಳು ಅವರು. ಉಸೇನ್ ಬೋಲ್ಟ್ ವಕ್ರದ ಮೇಲಿನ ಬೆವರ ಧಾರೆಯನ್ನು ಮತ್ತೊಮ್ಮೆ ನೆನಪಿಸಿಕೊಂಡರೆ ಸಾಕು, ಈಗಿನ ಅಥ್ಲೀಟ್‌ಗಳ ಚಿಂತೆ ಯಾಕೆ ಬಿಡಿ ಹೂವ ಮುಡಿದಂತೆ ಎನ್ನುವುದು ಸ್ಪಷ್ಟವಾಗಿಬಿಡುತ್ತದೆ. ■